



**ವಲ್ಲಿ** ಮನವು ನಿಭಯವಾಗಿ ತಲೆ ಎತ್ತಿ  
ನಿಲಬ್ಜುದೋ

ವಲ್ಲಿ ಜಾನಪ ಸೃತತ್ವವಾಗಿರುವದೋ

ವಲ್ಲಿ ಜಗವು ಮನೆಗಳಿಂಬ ಸಂಹಂಚಿತ  
ಗೌಡೆಗಳಿಂದ

ವಿಂಡತುಂಡವಾಗಿಲ್ಲ ದಿರುವದೋ...

ಆ ಸ್ವಾತಂತ್ಯದೆಗೆ, ನನ್ನ ತಂದೆಯೇ  
ಜಗ್ಯತವಾಗಲೀ

(ನನ್ನ ರಾಷ್ಟ್ರವು)- ಕರೊ ಜಾಗರಿತ-  
ಗಿತಾಂಜಲಿ- ಚ್ಯಾಗೋರ್, ಅನುವಾದ: ಬಿ.ಟಿ.  
ಶತಿಕಲಾ ಸುಭಜ್ನಿ)

ಮೇಲಿನ ಕವಿ ನೋಬೆಲ್ ಪ್ರಶಸ್ತಿ ಪುರಸ್ಕತ್ತ ಕೃತಿ  
'ಗಿತಾಂಜಲಿ'ಯಲ್ಲಿ ಬರುತ್ತದೆ. ಗಿತಾಂಜಲಿಗೆ 10.  
12. 1913 ನೋಬೆಲ್ ಪ್ರಶಸ್ತಿ ಸಂದಿತು.

ರವೀಂದ್ರನಾಥ್ ಚ್ಯಾಗೋರ್ರರು ತಮ್ಮ  
ಗಿತಾಂಜಲಿ ಹಾಗೂ ಇನ್ನಿತರ ಕವನ ಸಂಕಲನಾಂದ  
ಅಯ್ಯ 103 ಕವಿತೆಗಳನ್ನು ಇಂಗ್ಲಿಷ್‌ಗೆ ತಾವೇ  
ಅನುವಾದ ಮಾಡಿದ್ದರು. ಇದನ್ನು ಲಂಡನ್‌ನ  
ಇಂಡಿಯಾ ಸೋಸೈಟಿ 1912ರಲ್ಲಿ The song  
offerings ಎಂಬ ಹೆಸರಿನಿಂದ ಪ್ರಕಟಿಸಿತು.  
ಮರುವರ್ವ ಮ್ಯಾಕ್‌ಮಿಲನ್‌ ಪ್ರಕಾಶನ ಸಂಸ್ಥೆ  
ಈ ಅನುವಾದಿತ ಕೃತಿಯನ್ನು 'ಗಿತಾಂಜಲಿ'  
ಎಂಬ ಹೆಸರಿನಿಂದ ಪ್ರಕಟಿಸಿತು. ನಂತರ ಈ  
ಕೃತಿ ಜಗತ್ತಿನಾದ್ಯತ ಇದೇ ಹೆಸರಿನಿಂದ ಪ್ರಸಿದ್ಧಿ  
ಪಡೆಯಿತು. ವಿಶೇಷವೆಂದರೆ ಏರಿಂ ಕವಿ  
ಡೆಬ್ಲೂ.ಬಿ. ಯೋಚ್ನ್ ಈ ಸಂಕಲನಕ್ಕೆ ಮುನ್ನಡಿ  
ಬರೆದಿದ್ದರು.

ಇಂಗ್ಲೆಂಡಿನವರಲ್ಲಿ, ಭಾರತದ ಭೂಭಾಗಕ್ಕೆ  
ಸೇರಿದ ಬ್ರಿಟಿಂಗ್ ಪ್ರಾಚೀ ಎಂಬ ಅರ್ಥದಲ್ಲಿ ಆ ಕಾಲದ  
ಭಾರತೀಯರನ್ನು ಯುರೋಪಿಯನ್ನರು 'ಆಗ್ನೋ  
ಇಂಡಿಯನ್' ಎಂದು ಕರೆಯುವ ರೂಫಿಯಿತ್ತು.  
ಈ ಅರ್ಥದಲ್ಲಿ ಹಲವು ಬಾರಿ ಇಂಗ್ಲೆಂಡಿಗೆ  
ಪಯಣಿಸಿದ್ದ ಚ್ಯಾಗೋರ್ ಅವರನ್ನು 'ಆಗ್ನೋ  
ಇಂಡಿಯನ್ ಕೆವೆ' ಎಂದೇ ಗುರುತಿಸಲಾಗಿತ್ತು.

ಬಂಗಾಲಿ ಸಾಹಿತ್ಯದಲ್ಲಿ ಚ್ಯಾಗೋರ್  
ಅವರಿಗೆ ವಿಶೇಷವಾದ ಸ್ಥಾನಿವೆ. ಕರೆಗಾರ,  
ಕೆ, ಕಲಾವಿದ, ನಾಟಕಾರ ಹಾಗೂ ಸಂಗಿತ  
ಸಂಯೋಜನೆಯಲ್ಲಿ ಹೊಸ ಪರಂಪರೆ ನಿರ್ಮಾಣ  
ಮಾಡಿದ ಹೆಗ್ಲಿಕೆ ಅವರದು. ಇಂದಿಗೂ  
'ಚ್ಯಾಗೋರ್ ಸಂಗಿತ' ಎಂಬುದು ಪ್ರಕ್ರಿಯಾಗಿ  
ಗುರುತಿಸಲಾಗುವ ಸಂಗಿತ ಪರಂಪರೆಯಾಗಿದೆ.  
ಕಾವ್ಯದಷ್ಟೇ ಸಂಗಿತವೂ ಶೈವಾಗಿದ್ದು  
ಪಣಿಮ ಭಾರತದಿಂದ ಬರುವ ದಾರ್ಶನಿಕ  
ಬೆಂಗಾಲಿ ಭಾಷೆಯನ್ನಾಡುವ ಜನ ಇಡ್ಲಾರೆ.  
ಅವರು ಇಂದಿಗೂ ಚ್ಯಾಗೋರ್ರರ ಕವಿತೆಗಳನ್ನು

- ದುಡಿಮೆಯು ಅಕ್ಕಂತ ಹೆಚ್ಚು ಬೆಲೆಬಾಳುವ  
ಬಂಡವಾಳ.

-ಕಾಲೋ ಮಾಕ್ಸ್

- ಕಾಲದ ಮರಳಿನಲ್ಲಿ ಹೆಚ್ಚೆಗುರುತುಗಳನ್ನು  
ಬಿಡು. ಕಾಲನ್ನೇಳಿಯಲ್ಲಾ ನಡೆಯಬೇಡ.

-ಎ.ಪಿ.ಜಿ. ಅಭ್ಯೂತ್ ಕಲಾಂ

## ಚ್ಯಾಗೋರರನ್ನ ನೆನೆಯುತ್ತಾ...\*

ಕೆಳ್ಳತ್ವ ಬಂದಿದ್ದಾರೆ. ಅವರ ಕವಿತೆಗಳ  
ಗಾಯನ ಅದೊಂದು ದಿವ್ಯವಾದ ಭಾವಯಾನ  
ಅನುಂತ ನಿರ್ವಹಿಸಲ್ಪಡಿದೆ. ಹೆಗೆ ಪ್ರಾಷ್ಟಮದಲ್ಲಿ  
ಟಾಲೋಸ್ಯಾಯ್ ನಿರ್ಮಿತ ಸಾಹಿತ್ಯ ಒಂದು  
ಮರೆಯಲಾಗದ ಅನುಭವವನ್ನು ಪರಂಪರೆಯನ್ನು  
ನಿರ್ಮಿಸಿದೆಯೋ ಹಾಗೆ ಚ್ಯಾಗೋರರ ಸಾಹಿತ್ಯ  
ಹಾಗೂ ಸಂಗಿತ ಭಾರತಾದ್ಯಂತ ಭಕ್ತಿ  
ಭಾವಗಳ ಪರಂಪರೆಯನ್ನು ನಿರ್ಮಿಸಿದ. Bard of  
Bengal ಎಂದು ಕರೆಸಿಕೊಂಡ ಹಿರಿಮೆ ಅವರದು.

ಭಾರತೀಯ ಸಂಸ್ಕೃತಿ ಮತ್ತು ಸಮಾಜದಲ್ಲಿ  
ವೇದಲ ಬಾರಿಗೆ ವಿಶ್ವಮಾನವನ ಕಲ್ಪನೆಯೆ  
ಕನಸು ಕಂಡವರು ಅವರು. ಚ್ಯಾಗೋರರ  
ಕಾಲವನ್ನು 'ರವೀಂದ್ರನಾಥ ಯುಗ'ವೆಂದೇ  
ಕರೆಯಲಾಗುತ್ತದೆ. ಆಚಾರ್ಯ, ಗುರುದೇವ,  
ಎಂದು ಕರೆಸಿಕೊಂಡ ಹಿರಿಮೆ ಅವರಿಗೆ ಸಲ್ಲುತ್ತದೆ.  
ಅಲ್ಲಿನ ಜನ ಅವರ ಬಗೆ ಅಶೀವಾದ ಶೀತೆ,  
ಗೋರವ, ಅಳ್ಳಾರಿ ಇಟ್ಟುಕೊಂಡಿದ್ದಾರೆ. ರವೀಂದ್ರರು  
ಪ್ರಕೃತಿ ಮಾನವ ಸಂಖಂಧಗಳಲ್ಲಿ ಭಗವಂತನನ್ನು  
ಕಾಣಬಲ್ಲವರಾಗಿದ್ದರು. ಅವರ ಬಹುತೇಕ  
ಕವಿತೆಗಳು ಗಭರಗುಬಿಡಿಯಿಂದ, ಮೌಷ್ಯತೆಯಿಂದ  
ಆಳಿ ದೇವನನ್ನು ಕಾಣಬಲ್ಲವಾಗಿವೆ.

ಒಮ್ಮೆ ಕಲ್ಪತ್ವ ನಗರದ ಬ್ರಹ್ಮಸಮಾಜದ  
ಒಂದು ಪ್ರಾರ್ಥನಾ ಮಂದಿರಕ್ಕೆ ಬಂದಿದ್ದ  
ಅವರನ್ನು ನೋಡಲು ಜನ ಕಿಂಕಿ, ಬಾಗಿಲಾಗಳಲ್ಲಿ,  
ಹೊರಿನ ಬೇದಿಗಳಲ್ಲಿ ಜಾಗಪಿಲ್ಲದಂತ ಕ್ಷಿಂತಿರು  
ಸೇರಿದ್ದ ಸಂಗಿತಯನ್ನು ಬೆಂಗಾಲಿ ವೈದ್ಯರೂಭೂರು  
ಕವಿ ಯೋಚ್ನ್ ಅವರಿಗೆ ತಿಳಿಸುತ್ತಾರೆ. ಇಂತಹ  
ಹಲವಾರು ಸೋಜಿಗಿದ ಕರೆಗಳು ಅವರ ಸುತ್ತ  
ಹೊಸೆದುಕೊಂಡಿವೆ. ಅವರ ಬಹುತೇಕ ಕವಿತೆಗಳು  
ದೋಷಿಯಲ್ಲಿ ವಿಕರಿಸುತ್ತಿದ್ದಾಗ ಬರೆದವೆಂದು  
ಹೇಳಲಾಗುತ್ತದೆ. ದೋಷಿಯಲ್ಲಿ ನಿರ್ಮಿಸಿದ  
ಮನೆಯಲ್ಲಿ ತಿಂಗಳುಗಳಲ್ಲಿ ವಾಸ ಮಾಡುತ್ತಾ  
ನದಿದಾರದಲ್ಲಿ ಜೀವಿಸುವವರ ಜೀವನವನ್ನು ದೈತರ  
ಬದುಕನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅವರ  
ಹಲವು ಸಣಿಕರೆಗಳಲ್ಲಿ ಈ ವಿವರಗಳು ಸಿಗುತ್ತವೆ.  
ದೋಷಿಯಲ್ಲಿ ಕುಳಿತು ಧ್ಯಾನಮ್ಯಾಗ್ರಾಗುತ್ತಾ,  
ಭಗವಂತನೊಂದಿಗೆ ಆತ್ಮಸಂಗಾತಕ್ಕೆ  
ಹೊಡಗುತ್ತಿದ್ದರೆಂದು ಹೇಳಲಾಗುತ್ತದೆ. ಹಿರಿದಾಗಿ,  
ಬಧ್ವವಾಗಿ ಬದುಕಿದ ವ್ಯಕ್ತಿಗಳ ಸುತ್ತ ಇಂತಹ

ಕರೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ.  
ಚ್ಯಾಗೋರರ ಶಂಕೆ ದೇವೇಂದ್ರನಾಥ ಚ್ಯಾಗೋರರು  
ಸಹ ಆಧ್ಯಾತ್ಮಿಕ ಹಿನ್ನೆಲೆಯನ್ನಿಂದ ವರಾಗಿದ್ದರು.

ಚ್ಯಾಗೋರರ ಹೆಗ್ಲಿಕೆಯಿರುವದು ಕೇವಲ  
ವಿಕಾರಿಯಾಗಿ, ಧ್ಯಾನಮ್ಯಾಗ್ರಾಗಿ ಕವಿತೆ  
ಬರೆದಿದ್ದ ರೂಪಲ್ಲಿ. ಸಮಾಜಸುಧಾರಣೆಯ

ಕನಸು ಕಂಡ ಅವರು ಮಹಿಳೆ ಶಿಕ್ಷಣದ ಬಗೆ  
ಚಿಂತಿಸಿದರು. ಹಿಂದೆ ಆಶಮಗಳಲ್ಲಿ ನಡೆಯುತ್ತಿದ್ದ  
ಪಾರಪ್ರವಣಸಂಗಳಿಂತೆ ಶಾಂತಿನೀತಿನದಲ್ಲಿ

ಶಾಲೆಯನ್ನು ಅರಂಭಿಸಿದರು. ಅದು 'ವಿಶ್ವಭಾರತ'  
ಎಂ ಪ್ರಸಿದ್ಧ ವಿದ್ಯಾಂಶರವಾಗಿದೆ. ಈ ಶಾಲೆಗಾಗಿ  
ತಮ್ಮ ಮನೆ, ಮದದಿ ಮೃತ್ಯಾಲೀನಿಯವರ

ಒದವೆಗಳನ್ನು ಕಳೆದುಕೊಂಡರು. ಮುಂದೆ ಆ  
ಕಾದಲ್ಲಿ ದೊಡ್ಡಮೊತ್ತಮೆಯಿದೆ ಒಂದು ಲಕ್ಷದ  
ಇಪ್ಪತ್ತು ಸಾವಿರ ರಾಷ್ಟ್ರಾಯಿಗಳ ನೋಟೆ

ಬಹುಮಾನ ಬಂದಾಗ ಆ ಹಣದ ಸ್ವಲ್ಪ ಭಾಗವನ್ನು  
ಶಾಂತಿನೀತಿನದ ಶಾಲೆಗಾಗಿ ವಿನಿಯೋಗಿಸುತ್ತಾರೆ.  
ಇನ್ನೊಂದು ಭಾಗವನ್ನು ಸಹಕಾರಿ ಬ್ರಾಹ್ಮಂ  
ಒಂದರಲ್ಲಿ ತೆವಣೆಯಿಟ್ಟಿರು. ಅದನ್ನು ಅಲ್ಲಿಯ  
ರೈತರು ಕಡಿಮೆ ಬಳಿಯ ಮೇಲೆ ಪಡೆದು ಕೃಷಿಗೆ  
ವಿನಿಯೋಗ ಮಾಡಿಕೊಳ್ಳಲೆಂಬ ದೂರದ  
ಅಲೋಚನೆಯೂ ಅವರಲ್ಲಿತ್ತು.

ಶೈಕ್ಷಿಕವಾಗಿ, ದೈತಪರವಾಗಿ ಆಲೋಚಿಸಬಲ್ಲ  
ಅವರು ವಿಕಾರಿತ್ವ ಸಮಾಜ ಸುಧಾರಕರೂ,  
ಸಾಹಿತೆಯೂ, ಕಲಾವಿದರೂ, ದೇಶಭಕ್ತರೂ  
ಆಗಿದ್ದರು. ಬ್ರಿಟಿಂಗ್ ಸರ್ಕಾರ ಅವರಿಗೆ  
'ಸ್ಟೋಪದ್ದು' ಪದವಿನನ್ನು ಹೊಟ್ಟೆ ಗೌರವಿತು.  
ಜಲಿಯನ್ ವಾಲಾಬಾಗ್ ದುರಂಡಲ್ಲಿ ಬ್ರಿಟಿಂಗ್  
ಸೈನಿಕರು ನಿರಾಯಧಾರಿದ್ದ ಭಾರತೀಯರ  
ಮೇಲೆ ಗುಂಡಿನ ದಾಳಿ ನಡೆಸುತ್ತಾರೆ. ಇದನ್ನು  
ಬಿಂದಿ ಭಾರತದಲ್ಲಿನ ಬ್ರಿಟಿಂಗ್ ಪ್ರಸರಾಯಿಗೆ  
ಪತ್ರ ಬರೆಯವ ಚ್ಯಾಗೋರ್ರರು, ತಮಗೆ ನೀಡಿದ  
ನ್ಯೂಟೋಪದ್ದು ಪದವಿನನ್ನು ಬ್ರಿಟಿಂಗ್ ಸರ್ಕಾರಕ್ಕೆ  
ಹಿಂದಿರಿಸುತ್ತಾರೆ.

ಚ್ಯಾಗೋರರನ್ನು ಕರಿತಾದ ಹಲವು  
ವಿಶೇಷವಾದ ವಿಚಾರಗಳು ಹಿರಿಹರಪ್ರಿಯ ಅವರು  
ಹೊರತೆ ವಿಶ್ವಕೆ 'ಗಿತಾಂಜಲಿ': ಕನ್ಡಗಳ  
ಸಂವೇದನೆ' ಕೃತಿಯಲ್ಲಿ ಲಷ್ಣವಾಗುತ್ತವೆ.  
ರವೀಂದ್ರರು ತಮ್ಮ 'ಕೊರೊ ಜಾಗರಿತೆ' ಎಂಬ  
ಕವಿತೆಯನ್ನು ತಾವೇ ಇಂಗ್ಲಿಷ್‌ಗೆ ಅನುವಾದಿಸ್ತಿದ್ದು,  
ಆ ಕವಿತೆಯನ್ನು ಮೂರವತ್ತು ಕವಿಗಳು  
ಕನ್ಡಪಕ್ಕೆ ಅನುವಾದಿಸ್ತಾರೆ. ಆ ಕವಿತೆಗಳನ್ನು  
ಒಂದೆಡೆಗೆ ಅಧ್ಯಯನಕ್ಕೆ ಅನುಕೂಲವಾಗುವಂತೆ  
ಸಂಗ್ರಹಿಸಿರುವದು ಮಹತ್ವದ ಸಂಗತಿ.

■ **ಅಮೃತಮತಿ**

## ಮಾತೇ ಮುತ್ತು

• ನಮ್ಮನು ಶ್ರೀಸುವರಿದ್ದಾರೆ ಎನ್ನುವ  
ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖಿ.

-ವಿಕ್ರೋ ಹ್ಯಾಗ್ನ್

• ನಮ್ಮನು ಶ್ರೀಸುವರಿದ್ದಾರೆ ಎನ್ನುವ  
ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖಿ.

-ಇಂಗ್ರೋ ಸಾಲ್